

**CCE RR
UN-REVISED**

ಕರ್ನಾಟಕ ಪೌರ್ಣ ಶಿಕ್ಷಣ ಪರೀಕ್ಷೆ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು – 560 003

**KARNATAKA SECONDARY EDUCATION EXAMINATION BOARD, MALLESWARAM,
BANGALORE – 560 003**

ಎಸ್.ಎಸ್.ಎಲ್.ಸಿ. ಪರೀಕ್ಷೆ, ಮಾರ್ಚ್ / ಏಪ್ರಿಲ್, 2018

S.S.L.C. EXAMINATION, MARCH / APRIL, 2018

ಮಾದರಿ ಉತ್ತರಗಳು
MODEL ANSWERS

ದಿನಾಂಕ : 28. 03. 2018]

ಸಂಕೇತ ಸಂಖ್ಯೆ : **33-K**

Date : 28. 03. 2018]

CODE No. : 33-K

ವಿಷಯ : ದ್ವಿತೀಯ ಭಾಷೆ — ಕನ್ನಡ

Subject : Second Language — KANNADA

(ಹೊಸ ಪಠ್ಯಕ್ರಮ / New Syllabus)

(ಪುನರಾವರ್ತಿತ ಶಾಲಾ ಅಭ್ಯರ್ಥಿ / Regular Repeater)

[ಗರಿಷ್ಠ ಅಂಕಗಳು : 80

[Max. Marks : 80

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	<p style="text-align: center;">ವಿಭಾಗ - 'ಎ'</p> <p>ಒಂದೊಂದು ವಾಕ್ಯದಲ್ಲಿ ಉತ್ತರಿಸುವಿಕೆ :</p> <p>(ವಾಕ್ಯರೂಪದಲ್ಲಿ ಬರೆದ ಪ್ರತಿ ಸರಿ ಉತ್ತರಕ್ಕೆ ಒಂದು ಅಂಕ)</p> <p>1. ಗಿಳಿಯ ಯಾವ ಗುಣವನ್ನು ಇಂದ್ರನು ಮೆಚ್ಚಿಕೊಂಡನು ?</p> <p>ಉತ್ತರ :</p> <p>ಇಂದ್ರನು ಗಿಳಿಯ ತತ್ತ್ವನಿಷ್ಠೆಯ ಗುಣವನ್ನು ಮೆಚ್ಚಿಕೊಂಡನು.</p> <p>2. ರಾಹುಲರ ಹೆಸರಿಗೆ ದ್ವಾರಾ ಎಂಬುದು ಸೇರಿದ್ದ ಹೇಗೆ ?</p> <p>ಉತ್ತರ :</p> <p>ರಾಹುಲರ ಹೆಸರಿಗೆ ದ್ವಾರಾ ಎಂಬ ಪದವು ಅವರ ಮುತ್ತಜ್ಞನಿಂದ ಸೇರಿಕೊಂಡಿತು.</p> <p>3. ಕಲಿಕೆಗೆ ಮುಖ್ಯವಾಗಿ ಇರಬೇಕಾದುದು ಯಾವುದು ?</p> <p>ಉತ್ತರ :</p> <p>ಕಲಿಕೆಗೆ ಮುಖ್ಯವಾದುದು ಏಕಾಗ್ರತೆ ಮತ್ತು ಸೂಕ್ಷ್ಮತ್ವ.</p>	$8 \times 1 = 8$

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
4.	ಸಾಧಕ ಶಿಷ್ಯರ ಬಗೆಗಿರುವ ರಾಮನೋರ ದೊಡ್ಡ ಗುಣ ಯಾವುದು ? ಉತ್ತರ : ಶಿಷ್ಯರನ್ನು ನೇಮುಕ ಮಾಡಿಕೊಳ್ಳುವ ಸಂಸ್ಥೆಯ ಅಧಿಕಾರಿಗಳಿಗೆ ಪತ್ರ ಬರೆದು, ಶಿಷ್ಯನ ಪ್ರತಿಭೆಯನ್ನು ಕೊಂಡಾಡಿ ಕೆಲಸ ಸಿಗುವಂತೆ ಮಾಡುವುದು.	
5.	ಯೋಗಿಯ ಸಾಧನೆಯನ್ನು ಮೀರಿದ್ದು ಯಾವುದು ? ಉತ್ತರ : ಯೋಗಿಯ ಸಾಧನೆಗೆ ಮಿಗಿಲಾದುದು ಹೆಣ್ಣುಗಳ ಒಲುಮೆ.	
6.	ಸೂರ್ಯ ಚಂದ್ರರಿಗಿಂತಲೂ ಬಾಹುಬಲಿಯು ಶ್ರೇಷ್ಠನು ಹೇಗೆ ? ಉತ್ತರ : ಸೂರ್ಯ ಚಂದ್ರರೂ ಬಾಹುಬಲಿಯನ್ನು ಪ್ರದಕ್ಷಿಣೆ ಹಾಕುವುದರಿಂದ ಬಾಹುಬಲಿಯೇ ಶ್ರೇಷ್ಠ.	
7.	ಧನವಿದ್ಧವರಲ್ಲಿ ಇರಬೇಕಾದ ಗುಣ ಯಾವುದು ? ಉತ್ತರ : ಧನವಿದ್ಧವರಲ್ಲಿ ಇರಬೇಕಾದ ಗುಣ ದಯೆ.	
8.	ಉತ್ತರನು ನಿಟ್ಟೋಡಲ್ಲಿ ಓಡಿದ್ದು ಏಕೆ ? ಉತ್ತರ : ಯುದ್ಧಭೂಮಿಯಲ್ಲಿನ ಸೈನ್ಯ ಹಾಗೂ ಸಾರಧಿ ತನ್ನನ್ನು ಬಿಡುವದಿಲ್ಲವೆಂಬ ಭಯದಿಂದ ನಿಟ್ಟೋಡಲ್ಲಿ ಓಡಿದನು.	
9.	ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯುವುದು : (ಉತ್ತರದ ಅಂಶಗಳನ್ನಾಧರಿಸಿ ಪ್ರತಿ ಸರಿ ಉತ್ತರಕ್ಕೆ ಎರಡು ಅಂಕಗಳು) ಮರವನ್ನು ಬಿಟ್ಟುಹೋಗದೆ ಇರಲು ಗಳಿಯು ನೀಡಿದ ಸಮಧಿನೆ ಎನಾಗಿತ್ತು ? ಉತ್ತರ : ಹಲವಾರು ವಷಟ್ದಿಂದ ಈ ಮರ ನನಗೆ ಆಶ್ರಯ ನೀಡಿದೆ, ಹಣ್ಣು ಕೊಟ್ಟಿದೆ, ಹಸಿರು ಬಣ್ಣದಿಂದ ಮನಸ್ಸಿಗೆ ಮುದ ನೀಡಿದೆ, ನೆರಳು ನೀಡಿದೆ, ಆದರೆ ಈಗ ದುರಧ್ಯಷ್ಟಿಂದ ಅದನ್ನು ರೋಗ, ಬಡತನಗಳು ಕಿತ್ತು ತಿನ್ನುತ್ತಿವೆ. ಈ ಸ್ಥಿತಿಯಲ್ಲಿ ನಾನು ಕೈಬಿಟ್ಟು ಬೇರೆ ಕಡೆ ಹೋಗಿ ಕೃತಫ್ಫನಾಗಲೇ ಎಂದು ಗಳಿಯು ಸಮಧಿಸಿಕೊಂಡಿತು.	11 × 2 = 22
10.	ರಾಹು ದ್ವಾಪಿಡರನ್ನು ‘ಗೋಡೆ’ ಎಂದು ಕರೆಯಲು ಕಾರಣವೇನು ? ಉತ್ತರ : ರಾಹು ದ್ವಾಪಿಡರದ್ದು ಬಹುತೇಕ ಎಲ್ಲಾ ರೀತಿಯ ಎಸೆತಗಳನ್ನೂ ನಿಖಾಯಿಸುವ, ವಿಕೆಟನ್ನು ಒಟ್ಟಿಸದಿರುವ, ಸಾವಕಾಶವಾಗಿ ರನ್‌ಗಳಿಸುವ, ಅದ್ವಿತೀಯ ಬ್ಯಾಟೆಂಗ್ ಶೈಲಿಯಿಂದ ದಿನವಿಡೀ ಕ್ರೀಸಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯ ಅವರದು. ಅದೇ ಅವರನ್ನು ‘ಗೋಡೆ’ ಎಂಬ ಅನ್ವಯನಾಮದಿಂದ ಪ್ರಸಿದ್ಧರಾಗಲು ಕಾರಣವಾಗಿದೆ.	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
11.	<p>ಪಶ್ಚಿಮ ಘಟ್ಟಗಳ ಉತ್ತರಾಂಗಕು ನಮ್ಮ ದಿನನಿತ್ಯದ ಬದುಕಿಗೆ ಹೇಗೆ ಸಹಕಾರಿಯಾಗಿವೆ ?</p> <p><u>ಉತ್ತರ :</u></p> <p>ನಮಗೆ ಬೇಕಾದ ವಿದ್ಯುತ್, ಉರುವಲುಗಳು, ಕಾಫಿಪ್ಪಡಿ, ನಾವು ದಿನನಿತ್ಯ ಬಳಸುವ ಲೋಹದ ವಸ್ತುಗಳು, ಬೆತ್ತೆದ ಕುಟುಂಬಗಳು, ಕಾಗದ ಇವುಗಳೆಲ್ಲ ನಮ್ಮ ದಿನನಿತ್ಯ ವಸ್ತುಗಳಾಗಿದ್ದು, ಇವು ಪಶ್ಚಿಮ ಘಟ್ಟದಿಂದಲೇ ದೊರಕುತ್ತಿವೆ.</p>	
12.	<p>ಪ್ರಕೃತಿಯ ಮಾನವನಿಗೆ ತನ್ನ ಪ್ರತಿಭಟನೆಯನ್ನು ಹೇಗೆ ತೋರಿದೆ ?</p> <p><u>ಉತ್ತರ :</u></p> <p>ಪ್ರಕೃತಿ ಪೆಟ್ಟಿ ಶಿಂದ ಬಳಿಕ ಎಂದಮೊದಲು ಮೆಲ್ಲಿಗೆ ಪ್ರತಿಭಟಿಸಿತು. ಅರಣ್ಯ ಸೂರೆ ಹೆಚ್ಚಿದಾಗ ಪ್ರಕೋಪ ಹೆಚ್ಚಾಯಿತು. ಘಾಸಿಗೊಂಡ ಪಶ್ಚಿಮ ಘಟ್ಟಗಳ ಕೋಪತಾಪದ ಪ್ರಭಾವ ಕಾಡುಗುಡ್ಡಗಳ ಪರಿಮಿತಿಯನ್ನು ಮೀರಿ ಬಯಲಿಗೆ ಬಂತು. ಹವಾಮಾನದಲ್ಲಿ ಏರುಪೋರ್ಟಾಗಿ ಅತೀವ್ಯಾಪ್ತಿ, ಅನಾವೃತ್ತಿಗಳಿಗಲ್ಲಾ ಪಶ್ಚಿಮ ಘಟ್ಟಗಳೇ ಕಾರಣವೆಂದು ತಿಳಿಯಬಹುದು. ಹೀಗೆ ಪ್ರಕೃತಿಯ ಮಾನವನಿಗೆ ತನ್ನ ಪ್ರತಿಭಟನೆಯನ್ನು ತೋರಿಸುತ್ತಾ ಬಂದಿದೆ.</p>	
13.	<p>ರಾಮನೋರು ಶಿಷ್ಯರ ಸೆಮಿನಾರುಗಳನ್ನು ಏಕ ತಪ್ಪಿಸಿಕೊಳ್ಳುತ್ತಿರಲ್ಲ ?</p> <p><u>ಉತ್ತರ :</u></p> <p>ರಾಮನೋರವರು ಪ್ರತಿಯೊಬ್ಬರೂ ಏನು ಮಾಡಬೇಕು, ಯಾವ ರೀತಿ ಮುಂದುವರಿಯಬೇಕು, ಎಂಬ ಸಲಹೆ ನೀಡಲು, ಶಿಷ್ಯರ ಸಂಶೋಧನಾ ವಿವರ ತಿಳಿಯಲು ಸಂಶೋಧ ಸಮಯದಲ್ಲಿ ಬಂದ ಸಂದೇಹ ಪರಿಹರಿಸಲು ಸೆಮಿನಾರುಗಳನ್ನು ತಪ್ಪಿಸಿಕೊಳ್ಳುತ್ತಿರಲ್ಲ.</p>	
14.	<p>ಬಾಹುಬಲಿಯೂ ಮಗುವೂ ಒಂದೇ ಹೇಗೆ ?</p> <p><u>ಉತ್ತರ :</u></p> <p>ಮಗುವಿಗೆ ಸ್ವಾನ ಮಾಡಿಸುವ ಮುನ್ನ ಎಣ್ಣಿಹಚ್ಚಿ ಬರೀ ಮೈಯಲ್ಲಿ ನಿಲ್ಲಿಸುತ್ತಾಳೆ. ಮಗುವು ತಂಬಿಗೆ ನೀರು ತರುವವರಿಗೆ ಕಾಯುತ್ತಾ ನಿಂತಿರುತ್ತದೆ. ಹಾಗೆಯೇ ಬಾಹುಬಲಿ (ಗೊಮ್ಮೆಟೆಶ್ವರ) ಯು ಬರೀ ಮೈಯಲ್ಲಿ ನಿಂತಿರುವುದನ್ನು ನೋಡಿ ಮಗುವು ನಾನು ಬಾಹುಬಲಿಯೂ ಒಂದೇ ಎಂದು ಹೇಳುತ್ತದೆ.</p>	
15.	<p>ಕವಿ ಸಿ.ಪಿ.ಕೆ.ಯವರು ಪ್ರತಿಯೊಬ್ಬನೂ ತನ್ನದಾದ ಕರ್ತವ್ಯವನ್ನು ಹೇಗೆ ಮಾಡಬೇಕೆನ್ನುತ್ತಾರೆ ?</p> <p><u>ಉತ್ತರ :</u></p> <p>ಸದ್ಗು ಮಾಡದೆ ಹೂಗಳು ಅರಳುವಂತೆ, ನಕ್ಷತ್ರಗಳು ಮಿನುಗುವಂತೆ, ಮೌನವಾಗಿ ಕಪೂರ ಉರಿಯುವಂತೆ, ದೀಪದೆದುರಿಗೆ ತಿಮಿರ ಸರಿಯುವಂತೆ ಕರ್ತವ್ಯವನ್ನು ಮೌನವಾಗಿ ಸದ್ಗು ಮಾಡದೆ ಮಾಡಬೇಕೆಂದು ಸಿ.ಪಿ.ಕೆ.ಯವರು ಹೇಳಿದ್ದಾರೆ.</p>	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
16.	<p>ಅಪ್ಯಯನಿಗೆ ಮಕ್ಕಳು ಹೇಗೆ ಹೇಸರು ತರುತ್ತಾರೆ ?</p> <p>ಉತ್ತರ :</p> <p>ಅಪ್ಯಯನಿಗೆ ಹೆಣ್ಣು ಮಕ್ಕಳು ಹುಟ್ಟಿದರೆ ಬೇರೆ ಮನೆಗೆ ಸೊಸೆಯಾಗಿ; ಗಂಡು ಮಕ್ಕಳು ಹುಟ್ಟಿದರೆ ಮನೆಯ ತೋಲೆಗಂಭವಾಗಿ ಹೇಸರನ್ನು ತರುತ್ತಾರೆಂದು ಹೇಳಲಾಗಿದೆ.</p>	
17.	<p>ಬಸವಣ್ಣನವರು ಕುರುಡು ಸಂಪ್ರದಾಯವನ್ನು ಹೇಗೆ ಲೇವಡಿ ಮಾಡಿದ್ದಾರೆ ?</p> <p>ಉತ್ತರ :</p> <p>ಬಸವಣ್ಣನವರು ಧಾರ್ಮಿಕ, ಸಾಮಾಜಿಕ ಕುರುಡು ನಂಬಿಕೆಗಳ ವಿರುದ್ಧ ಕ್ರಾಂತಿಯನ್ನಂತು ಮಾಡಿದವರು. ಮರವನ್ನು ಸುತ್ತುವ, ನೀರನ್ನು ಕಂಡಲ್ಲಿ ಮುಳುಗುವ ಸಾಮಾನ್ಯ ಜನರಿಗೆ ಮರ ಒಣಿಹೋಗುತ್ತದೆ. ಜಲ ಬತ್ತುತ್ತದೆಂಬ ಅರಿವಿಲ್ಲದೆ ಸುತ್ತುವ, ಮುಳುಗುವ ಕುರುಡು ನಂಬಿಕೆಯಲ್ಲಿದ್ದಾರೆ ಕುರುಡು ಸಂಪ್ರದಾಯವನ್ನು ಖಂಡಿಸಿದ್ದಾರೆ.</p>	
18.	<p>ಕುಚೀಯ ಬಗ್ಗೆ ಜೋಯಿಸರ ಹೆಂಡತಿಗೆ ಇರುವ ಭಾವನಾತ್ಮಕ ಸಂಬಂಧ ಎಂತಹುದು ?</p> <p>ಉತ್ತರ :</p> <p>ಜೋಯಿಸರ ಹೆಂಡತಿಗೆ ಬೇರೆಲ್ಲದಕ್ಕಿಂತ ಆ ಕುಚೀಯ ಮೇಲೆ ತುಂಬಾ ನಂಬಿಕೆ, ಜೋಯಿಸರಿಂದ ನಿಮಿತ್ತ ಕೇಳಿ ಹೋದವರೋ, ಜಾತಕ ತೋರಿಸಿದವರೂ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದರೆ ಅದೆಲ್ಲ ಅವರ ಪುಣ್ಯವೆಂದು ಮನಸ್ಸಿನಲ್ಲಿ ಆ ಕುಚೀಗೆ ನಮಸ್ಕರಿಸುವ ಮಹಾತಾಯಿ.</p>	
19.	<p>‘ಯಾರೇನು ಅಂದಿಲ್ಲ, ಒಳ್ಳೆಯವರಿವರೆಲ್ಲ’ ಸಾಷ್ಟಿಯ ಈ ಹಿಗ್ಗಿಗೆ ಕಾರಣವೇನು ?</p> <p>ಉತ್ತರ :</p> <p>ಹೋಸದಾಗಿ ಮದುವೆಯಾಗಿದ್ದ ನವವಥುವೊಬ್ಬಕು ಅಡಿಗೆ ಮಾಡಲು ಭಾರದೆ ತಾಯಿಗೆ ಘೋನ್ ಮಾಡಿ ಮಾಹಿತಿ ಪಡೆದು ಅಡಿಗೆ ಮಾಡುತ್ತಾಳೆ. ಅಡುಗೆ ಕಹಿಯಾಗಿದ್ದರೂ ಬಂದವಲೆಲ್ಲರೂ ನವವಥುವೆಂದು ತಿಳಿದು ಉಂಟ ಮಾಡುತ್ತಾರೆ. ಅವರಮ್ಮ ಸಾಂಭಾರ ಸೌತೆಕಾಯಿ ನೋಡಿ ಹೆಚ್ಚುಮ್ಮೆ ಎಂಬುದನ್ನು ಮರೆತಿರುತ್ತಾಳೆ. ಎಲ್ಲರೂ ಉಂಟ ಮಾಡಿದ್ದನ್ನು ನೋಡಿ ಯಾರೂ ಏನೂ ಅಂದಿಲ್ಲವೆಂದು ಸಂತೋಷಪಡುತ್ತಾಳೆ.</p>	
20.	<p>ಪದ್ಯಭಾಗ ಪೂಣಂಗೋಳಿಸಿ ಬರೆಯುವುದು :</p> <p>(ತಪ್ಪಿಲ್ಲದೆ ಬರೆದ ಪೂಣಂಸಾಲುಗಳಿಗೆ ಒಟ್ಟಾರೆ ಮೂರು ಅಂಕಗಳು)</p> <p>ಕೊರಡ ಕೊನರಿಸಿ ಕಲರವಕೆ ಮತ್ತೇರಿದೆ.</p> <p>ಅಧಿಕಾರಿ</p> <p>ಯುಗದ ಹಿಂದಿನ ತುಂಬ ಸವಿಚೈತ್ರವು.</p>	1 × 3 = 3

ಪ್ರಶ್ನ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	<p>ಉತ್ತರ :</p> <p>ಕೊರಡ ಕೊನರಿಸಿ ತಾದಿಗೆ ಮುಗುಳ ನಗೆ ಮುತ್ತಿಟ್ಟು ಬರಡು ಜೀವಕೆ ಹೊಸತು ಚೈತನ್ಯವು ಕುರು ಕೋಗಿಲೆ ಕಂತ ಮುಕ್ತ ತಾರಕಕೇರಿ ಜಿಲ್ಲಿಪಿಲಿಯ ಕಲರವಕೆ ಮತ್ತೇರಿದೆ.</p> <p style="text-align: center;">ಅಥವಾ</p> <p>ಯುಗದ ಹಿಂದಿನ ಕೊಳೆಯ ತಿಕ್ಕೆ ಮೈ ತೊಳೆದಂತೆ ನಗುವ ನಲಿವಿನ ಮುಖವೆ ಎಲ್ಲೆಲ್ಲಿಯೂ ಬೆಲ್ಲ ಬೇವಿಗೆ ಸೇರಿ ಕಹಿ ಕಳೆದು ಸಿಹಿ ಹೆಚ್ಚಿ ಎಲ್ಲರೆಡೆಗಳ ತುಂಬ ಸವಿಚೈತ್ರವು.</p> <p>ಕವಿಗಳ / ಸಾಹಿತ್ಯಿಗಳ ಜನ್ಮಸ್ಥಳ, ಕಾಲ, ಕೃತಿ ಮತ್ತು ಪ್ರಶಸ್ತಿಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯುವುದು :</p> <p style="text-align: right;">2 × 3 = 6</p> <p style="text-align: right;">ಜನ್ಮಸ್ಥಳ, ಕಾಲ ಕೃತಿಗಳು, ಪ್ರಶಸ್ತಿ</p> <p style="text-align: right;">1 ಅಂಕ 1 ಅಂಕ 1 ಅಂಕ</p> <p style="text-align: right;">3 ಅಂಕಗಳು</p>	
21.	<p>ಕುವೆಂಪು</p> <p>ಉತ್ತರ :</p> <p>ಕುವೆಂಪುರವರು ಇಂಳಿ-ಇಂಳಿ ರವರೆಗೆ ಜೀವಿಸಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಶೇಧಂಡಿ ತಾಲ್ಲೂಕಿನ ಕುಪ್ಪಳಿಯಲ್ಲಿ ಜನಿಸಿದರು.</p> <p>ಇವರ ಕೃತಿಗಳು ಒಂದುಮಂಜಕೆ ಭಾ ಚಕೋರಿ, ನವಿಲು, ಪಕ್ಷಿಕಾಶಿ (ಕವನ ಸಂಕಲನಗಳು) ಬೆರಳೋಗೆ ಕೊರಳೋ, ಶೂದ್ರ ತಪಸ್ಸಿ, ಜಲಗಾರ (ನಾಟಕ), ರಸೋವೈಸಿಂ, ವಿಭೂತಿ ಪೂಜೆ, ದ್ಯುಪದಿಯ ಸಿರಿಮುಡಿ (ವಿಮರ್ಶೆ) ನನ್ನ ದೇವರು ಮತ್ತು ಇತರ ಕಥೆಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು (ಕಾದಂಬರಿ) ಶ್ರೀರಾಮಾಯಣದಶನಂ ಮಹಾಕಾವ್ಯ ಇವೇ ಮೊದಲಾದವುಗಳು.</p> <p>ಪದ್ಮಭೂಷಣ, ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ, ಪಂಪ, ಕನಾಡಟಕ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.</p>	<p>ಒಟ್ಟು</p> <p>ಒಟ್ಟು</p>

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
22.	<p>ಗದುಗಿನ ನಾರಣಪ್ಪ (ಕುಮಾರವ್ಯಾಸ)</p> <p>ಉತ್ತರ :</p> <p>ಇವರು ಕುಮಾರವ್ಯಾಸ ಎಂದೇ ಪ್ರಖ್ಯಾತರಾಗಿದ್ದಾರೆ. ಇವರು ೧೯೭೦ ರಲ್ಲಿ ಗದುಗಿನ ಕೋಳಿವಾಡದಲ್ಲಿ ಜನಿಸಿದರು.</p> <p>ಇವರು ಕಣಾಟಕ ಭಾರತ ಕಥಾಮಂಜರಿ (ಗದುಗಿನ ಭಾರತ), ಐರಾವತ ಕೃತಿಗಳನ್ನು ರಚಿಸಿದ್ದಾರೆ.</p> <p>ಇವರು ತಮ್ಮ ಕಾವ್ಯದಲ್ಲಿ ರೂಪಕಾಲಂಕಾರವನ್ನು ಹೆಚ್ಚಾಗಿ ಬಳಸಿರುವುದರಿಂದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.</p> <p>ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರ್ಪಸ್ಯ ಬರಯುವುದು :</p> <p style="text-align: right;">ಕೃತಿ, ಕರ್ತೃ, ಪಠ್ಯದ ಹೆಸರು</p> <p style="text-align: right;">ಯಾರು-ಯಾರಿಗೆ, ಸಂದರ್ಭ ವಿವರಣೆ</p> <p style="text-align: right;">ಭಾಷಾಶೈಲಿ, ಪದಬಂಧಗಳಿಗೆ</p> <p style="text-align: right;">ಒಟ್ಟು</p>	<p>$2 \times 3 = 6$</p> <p>1 ಅಂಕ</p> <p>1 ಅಂಕ</p> <p>1 ಅಂಕ</p> <p>3 ಅಂಕಗಳು</p>
23.	<p>ಕುರುಡರಾಗಿದ್ದರೂ ಕಣ್ಣಿದ್ದವರ ಕಣ್ಣ ತೆರೆಯಿಸಿದ ಮಹಾಶಕ್ತಿ.</p> <p>ಉತ್ತರ :</p> <p>ಈ ವಾಕ್ಯವನ್ನು ಸಂಪಾದಿತ ಪಾಠವಾದ ‘ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ’ ಪಾಠದಿಂದ ಆಯ್ದು ಮಾಡಿಕೊಳ್ಳಲಾಗಿದೆ.</p> <p>ಸಂಪಾದಕರು ಗವಾಯಿಗಳ ಸಾಧನೆಯ ಬಗ್ಗೆ ಹೇಳುವಾಗ ಬಂದ ಮಾತಾಗಿದೆ.</p> <p>ಉನ್ನತವಾದ ಗುರಿಯನ್ನು ಹೊಂದಲು ಯಾವುದೇ ರೀತಿಯ ನ್ಯಾನತೆಗಳು ಎಂದೂ ಅಡ್ಡಿಯಾಗಲಾರವು. ಅದರೊಂದಿಗೆ ಸಾಧಿಸಬೇಕೆಂಬ ಭಲವಿದ್ದಾಗ ಗುರಿಯು ಮತ್ತೆಷ್ಟು ಹತ್ತಿರವಾಗುತ್ತದೆ.</p> <p>ಕಣ್ಣಿದರೂ ಅನೇಕರು ಯಾವುದೇ ಸಾಧನೆ ಮಾಡಲಾಗುವುದಿಲ್ಲ. ಅಂತಹವರ ಕಣ್ಣ ತೆರೆಯಿಸಿದ ಮಹಾಶಕ್ತಿ ಗವಾಯಿಗಳು.</p>	
24.	<p>ನನ್ನ ಇರುವಿಕೆಯ ಅರಿವಾಗುತ್ತದೆ</p> <p>ಉತ್ತರ :</p> <p>ಈ ವಾಕ್ಯವನ್ನು ಸುಕನ್ಯಾ ಮಾರುತಿಯವರ ‘ನಾನೆಂಬ ಮಾಯೆ’ ಕವನ ಸಂಕಲನದಿಂದಾಯ್ದು ಅರಿವು ಪಡ್ದಿಂದ ಆರಿಸಲಾಗಿದೆ.</p> <p>ಕವಯಿತ್ರಿಯ ನಿತ್ಯದಾಸೋಹ ಮಾಡಿ ಸೋತು ಸುಣ್ಣವಾಗಿ ಮಲಗಿದ್ದಾಗ ಏನೋ ಕಳೆದುಕೊಂಡಂತಹವರಾಗಿ ಮೈಯನ್ನು ಮುಟ್ಟಿ ನೋಡಿಕೊಳ್ಳುತ್ತಾರೆ. ತಮ್ಮ ಇರುವಿಕೆಯ ಅರಿವು ಉಂಟಾಗುತ್ತದೆ.</p>	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸುವುದು :	$2 \times 4 = 8$ 3 ಅಂಕಗಳು 1 ಅಂಕ 4 ಅಂಕಗಳು
25.	<p>ಅಜ್ಞನು ಸಾಹೇಬರ ಮನೆಗೆ ಹೋಗಬೇಕಾಗಿ ಬಂದ ಫಟನೆಯನ್ನು ವಿವರಿಸಿ.</p> <p style="text-align: center;">ಅಥವಾ</p> <p>ಪ್ರಾಮಾಣಿಕ ಶಿಕ್ಷಕನಿಗೆ ದೊರೆತ ಗೌರವವು ನೊಬೆಲಿಗೆ ಸಮಾನ ಎನಿಸಿದ್ದು ಹೇಗೆ ? ವಿವರಿಸಿ.</p> <p>ಉತ್ತರ :</p> <p>ಅಜ್ಞನ ಸಂಬಂಧಿಕರೊಬ್ಬರು ಬಿಜಾಪುರದಿಂದ ಒಂದು ಪತ್ರ ಬರೆದಿದ್ದರು. ನಮ್ಮ ಸಂಬಂಧಿಕರೊಬ್ಬರಿಗೆ ಹೆರಿಗೆಯಾಗಿದೆ. ಇಲ್ಲಿ ಒಳ್ಳೆಯ ಅಕ್ಷ್ಯ ಸಿಗದಿರುವುದರಿಂದ ಧಾರವಾಡದಿಂದ ಒಂದಷ್ಟು ಅಕ್ಷ್ಯಯನ್ನು ತರಬೇಕೆಂದು ತಿಳಿಸಿದ್ದರು.</p> <p>ಆದರೆ 1961 ರಲ್ಲಿ ಚೈನಾ ಯುದ್ಧವಾಗಿ ರೇಷನ್ ಪದ್ಧತಿ ಜಾರಿಯಲ್ಲಿತ್ತು. ಆದ್ದರಿಂದ ಅಜ್ಞನು ಯಾರಿಗೂ ತಿಳಿಯದಂತೆ ಹಾಸಿಗೆಯಲ್ಲಿ ಅಕ್ಷ್ಯಯನ್ನು ಸುತ್ತಿಕೊಂಡು ಬಂಧುಗಳ ಮೇಲಿನ ಪ್ರೀತಿಯಿಂದ ಅಕ್ಷ್ಯಯನ್ನು ತೆಗೆದುಕೊಂಡು ಹೋದರು.</p> <p>ರೈಲಿನಲ್ಲಿ ಯಾರಿಗೂ ಕಾಣಬಾರದೆಂದು ರೈಲಿನಿಂದ ಇಳಿದು ಬೇಗ ಬೇಗ ಹೋಗುತ್ತಿದ್ದಾಗ ಪೊಲೀಸನೊಬ್ಬ ಅಜ್ಞನ ಹೆಗಲ ಮೇಲೆ ಕೈಯಿಟ್ಟಾಗ ಹೆದರಿ ಬೆವರಿದರು. ಪೊಲೀಸನು “ನಡೀರ ನಿಮ್ಮನ್ನು ಸಾಹೇಬ್ಯ, ಕರೀತ್ತಿದ್ದಾರೆ” ಎಂದು ಅವರನ್ನು ಪೊಲೀಸ್ ಜೀಪಿನಲ್ಲಿ ಹತ್ತಿಸಿಕೊಂಡು ಸಾಹೇಬರ ಮನೆಗೆ ಕರೆದುಕೊಂಡು ಹೋಗುತ್ತಾರೆ.</p> <p style="text-align: center;">ಅಥವಾ</p> <p>ಗುರುರಾಜ ಕರ್ಮಾಂಶವರ ತಾತ ವೃತ್ತಿಯಲ್ಲಿದ್ದಾಗ ಅನೇಕ ಶಿಷ್ಯರಿಗೆ ಸಹಾಯ ಮಾಡಿದ್ದರು. ಅಂತಹವರಲ್ಲಿ ಭೀಮಾನು ಒಬ್ಬ. ಅವನ ತಂಡೆ ರಸ್ತೆ ಗುಡಿಸುವ ಕೆಲಸ ಮಾಡುತ್ತಿದ್ದ. ತನ್ನ ಮಗನೂ ಇದೇ ಕೆಲಸವನ್ನು ಮಾಡಿಕೊಂಡು ಹೋಗಬೇಕೆನ್ನುವುದು</p>	

ಪ್ರಶ್ನ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	ಅವನ ಅಶಯವಾಗಿತ್ತು.	
	<p>ಆದರೆ ಶಿಕ್ಷಕರಾಗಿದ್ದ ಅಜ್ಞ ಭೀಮ್ಯಾನನ್ನು ತನ್ನ ಮನೆಯಲ್ಲಿರಿಸಿಕೊಂಡು ಶಾಲೆಗೆ ಕಟುಹಿಸಿದರು. ಹೆಚ್ಚಿನ ವ್ಯಾಸಂಗಕ್ಕೆ ವಿಜಾಪುರದ ಹಾಸ್ಟಲಿಗೂ ಸೇರಿಸಿದ್ದರು. ಭೀಮ್ಯಾ ಚೆನ್ನಾಗಿ ಓದಿ ಪ್ರೋಲೀಸ್ ಅಧಿಕಾರಿಯಾಗಿದ್ದ. ಇದು ಅಜ್ಞನಿಗೆ ತಿಳಿದಿರುವುದಿಲ್ಲ.</p> <p>ಭೀಮ್ಯಾನ ವಿಷಯ ತಿಳಿದು ಅವನ ಮನೆಯಲ್ಲಿ ಭೇಟಿಯಾಗಿ ಅತೀವ ಪ್ರೀತಿಯಿಂದ ಕಪಾಳಕ್ಕೆ ಹೊಡಿಯುತ್ತಾರೆ. “ಹೊಡಿರಿ ಸರ್ ಈ ದೇಹವೇ ನಿಮ್ಮದು; ನಿಮ್ಮ ಹೊಡಿತ ತಿಂದೇ ಮನಶ್ಯ ಆಗಿದ್ದು, ನನ್ನ ಮೈಮೇಲಿನ ಚಮಡ ಸುಲಿದು ನಿಮ್ಮ ಕಾಲಿಗೆ ಚಪ್ಪಲಿ ಮಾಡಿಸಿದ್ದು ನನ್ನ ಮಣ ಶೀರಲ್ಲ” ಎಂದಾಗ ಇಬ್ಬರೂ ತಬ್ಬಿಕೊಳ್ಳುತ್ತಾರೆ.</p> <p>ಒಂದು ಕಡೆ ಕೃತಾರ್ಥನಾದ ಗುರು; ಇನ್ನೊಂದರೆ ಕೃತಜ್ಞನಾದ ಶಿಷ್ಯ. ಈ ದೃಶ್ಯವನ್ನು ನೋಡಿದ ಲೇಖಕರು ಸಾರ್ಥಕ ಶಿಕ್ಷಕತ್ವದ ಗುರುತು ಎಂದು ಹೇಳುತ್ತಾ ಪ್ರಮಾಣೀಕ ಶಿಕ್ಷಕನಿಗೆ ದೊರೆತ ನೊಬೆಲ್ ಪ್ರಶ್ನೆ ಎಂದು ಹೇಳುತ್ತಾರೆ.</p>	
26.	‘ಗುರಿ’ ಪದ್ಯದ ಸಾರಾಂಶವನ್ನು ಕವಿಯ ಅಶಯದೊಂದಿಗೆ ವಿವರಿಸಿ.	
	ಅಧಿಕಾರಿ	
	<p>ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ಜೀವನ ಸಾರ್ಥಕ್ಕಾಗಿ ಕ್ರಿಗೋಳಿಬೇಕಾದ ಕಾರ್ಯಗಳಾವುವು ? ವಿವರಿಸಿ.</p> <p>ಉತ್ತರ :</p> <p>ಮಾನವನ ಬದುಕು ಶ್ರೇಷ್ಠವಾದುದು. ಬದುಕಿಗೊಂದು ಗುರಿಯಿಲ್ಲದ್ದರೆ ಚುಕ್ಕಾಣಿಯಿಲ್ಲದ ಹಡಗಿನಂತಾಗುತ್ತದೆ ಬದುಕು. ಜೀವನ ಅಳಿಯಾಸೆಗಳ ಸುಳಿಗೆ ಸಿಲುಕೆದ ಮನಸ್ಸು ನೆಲೆಯಿರದೆ ತೋಳಲುವುದು.</p> <p>ಕಮಲ ಕೆಲಸರಿನಲ್ಲಿದ್ದರೂ ಮೇಲಿರುವ ಸೂರ್ಯನ ಕಿರಣಗಳನ್ನು ನೋಡಿ ಅರಳುವಂತೆ ನಮ್ಮ ಗುರಿಯಿರಬೇಕು.</p> <p>ಗಳಿ ಬಂದಾಗ ತೂರಿಕೊಳ್ಳುವ. ಹೆಣ್ಣನವಾಗಲಿ, ದಾಳಿ ಬಂದಾಗ ಶರಣಾಗುವ ಹೇಡಿತನವಿರದೆ ಹಿಡಿದ ದಾರಿಯಲ್ಲೇ ಸಾಗುವ ಗುರಿಯಿರಬೇಕು.</p>	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	<p>ಒಂದು ಬಾಣಕ್ಕೆ ಒಂದೇ ಗುರಿ; ಒಂದು ದೇಹದಲ್ಲಿ ಒಂದೇ ಆತ್ಮವಿರುವಂತೆ ನಮ್ಮೆ ಜೀವನದ ಧೈಯಕ್ಕೆ ಒಂದೇ ಗುರಿ ಇದ್ದು.</p> <p>ನರನೋಳಗೆ ನಾರಾಯಣನನ್ನು ಕಾಣುವ, ತಿರೆಯೋಳಗೆ ಸ್ವರ್ಗವನ್ನು ಕಾಣುವ, ತಿರೆಯೋಳಗೆ ಸ್ವರ್ಗವ ಕಾಣುವ ಪರಹಿತಕ್ಕಾಗಿ ಚಿಂತಿಸುವ ಗುರಿಯಿದ್ದಾಗ ನಾವು ಯಾವುದೇ ಅಪಕೀರ್ತಿಗೆ ಒಳಗಾಗುವುದಿಲ್ಲ ಎಂಬುವುದು ಕವಿಯ ಆಶಯವಾಗಿದೆ.</p>	
	ಅಥವಾ	
	<p>ಕವಿ ಗೋಪಾಲಕೃಷ್ಣ ಅಡಿಗರು ಜೀವನದಲ್ಲಿ ಸಾಫ್ಟ್‌ಕ್ಯೂ ಹೊಂದಲು ಕ್ಯೋಳ್ಜಬೇಕಾದ ಕಾರ್ಯಗಳ ಬಗ್ಗೆ ಈ ರೀತಿ ಹೇಳುತ್ತಾರೆ.</p> <p>ನಮ್ಮ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕು. ಅಳಿಯಾಸೆಗಳ ಸುಳಿಗೆ ಸಿಲುಕಬಾರದು; ದಿನದ ಕಾರ್ಯಗಳು ಘಲಿತವಾಗಲು ನಿದಿಂಷ್ಟು ಗುರಿಯ ಆದಿ-ಆಂತರ್ವನ್ನು ಹೊಂದಿರಬೇಕು.</p> <p>ಕೆಸರಿನಲ್ಲಿದ್ದರೂ ಕಮಲ ಸೂರ್ಯನ ಕರಣಗಳನ್ನು ನೋಡಿ ಅರಳುವಂತೆ. ಜೀವನದಲ್ಲಿ ಉತ್ಸಾಹವಿರಬೇಕು. ಜೀವನದಲ್ಲಿ ಹೇಡಿತನವಾಗಲಿ, ಹಂತನವಾಗಲಿ ಇರದೆ ಪೌರುಷದ ಜೀವನದ ಗುರಿಯಿರಬೇಕು.</p> <p>ನರನೋಳಗೆ ನಾರಾಯಣನ ಕಾಣುವ, ತಿರೆಯೋಳಗೆ ಸ್ವರ್ಗ ಕಾಣುವ ಗುರಿ. ಇವುಗಳು ನಮ್ಮ ಬಾಳುವೆಯ ಸಾಫ್ಟ್‌ಕ್ಯೂಕ್ಕೆ ಜೋಡಿಸಿಕೊಳ್ಳುವಂತಾಗಬೇಕು.</p>	
	ವಿಭಾಗ - ‘ಬಿ’	
	ಒಮ್ಮ-ಅಯ್ಯೆ ಪ್ರಶ್ನೆ (ಕ್ರಮಾಕ್ಷರದೊಂದಿಗಿನ ಪ್ರತಿ ಸರಿಯುತ್ತರಕ್ಕೆ 1 ಅಂಕ) :	12 × 1 = 12
27.	‘ವೀರೇಶ್ವರ’ ಪದದಲ್ಲಿ ಏಪ್ರಣಟ್ಟಿರುವ ಸಂಧಿ	
	ಉತ್ತರ : (ಬಿ) ಗುಣ ಸಂಧಿ	
28.	‘ಎಚ್ಚರ’ ಎಂಬ ಅಥವಾಕೊಡುವ ಪದ	
	ಉತ್ತರ : (ಎ) ಜಾಗೃತಿ	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
29.	‘ತಧ್ವ’ ರೂಪದಲ್ಲಿರುವ ಪದ ಉತ್ತರ : (ಸಿ) ಬಣ್ಣನೆ	
30.	ಪೂರ್ವ ಪದವು ಸಂಖ್ಯಾವಾಚಿಯಾಗಿರುವ ಸಮಾಸ ಉತ್ತರ : (ಎ) ದ್ವಿಗು	
31.	ಸರ್ವನಾಮಕ್ಕೆ ಉದಾಹರಣೆ ಇದು ಉತ್ತರ : (ಡಿ) ಅವನು	
32.	ದ್ವಿರುತ್ತಕೆ ಉದಾಹರಣೆಯಾದ ಪದ ಉತ್ತರ : (ಎ) ಹೊಚ್ಚೆ ಹೊಸದು	
33.	ಭಂದಸ್ಸಿನಲ್ಲಿ ಗಣ ವಿಂಗಡಿಸಲು ಗುರು—ಲಘುಗಳನ್ನು ಗುರುತಿಸುವುದಕ್ಕೆ ಹೀಗೆನ್ನುವರು. ಉತ್ತರ : (ಡಿ) ಪ್ರಸ್ತಾರ	
34.	ಗ್ರಾಂಥಿಕ ರೂಪದಲ್ಲಿರುವ ಪದ ಉತ್ತರ : (ಎ) ಏತಕ್ಕೆ	
35.	ಅಕ್ಷರಗಳು ಹಾಗೂ ಪದಗಳು ನಿಯಮಿತ ಸ್ಥಾನದಲ್ಲಿ ಪುನರಾವರ್ತನೆಗೊಂಡರೆ, ಅದು ಉತ್ತರ : (ಬಿ) ಶಬ್ದಾಲಂಕಾರ	
36.	‘ಮನೆಯಲ್ಲಿ’ ಈ ಪದದ ವಿಭಕ್ತಿ ಉತ್ತರ : (ಡಿ) ಸಪ್ತಮೀ	
37.	ವರ್ಕವೆಚನದಲ್ಲಿರುವ ನಾಮಪದವಿದು ಉತ್ತರ : (ಸಿ) ಮಗು	
38.	ವರ್ತಮಾನ ಕಾಲದಲ್ಲಿರುವ ಪದವಿದು ಉತ್ತರ : (ಎ) ಬರೆಯುತ್ತಾನೆ	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	ವಿಭಾಗ - 'ಸಿ'	
	ಅಪಾರತ ಗದ್ಯ : (ವಾಕ್ಯರೂಪದಲ್ಲಿ ಬರೆದ ಪ್ರತಿ ಸರಿಯುತ್ತರಕ್ಕೆ ಒಂದು ಅಂಕ)	$4 \times 1 = 4$
	<p>ಮಂಡಲ್ ಗ್ರಾಮದ ಸುತ್ತಮುತ್ತ ಅರಣ್ಯವಿದೆ. ಈ ಅರಣ್ಯದಿಂದ ಮರಮುಟ್ಟು ಸೌದೆ ಇತ್ಯಾದಿಗಳಿಗಾಗಿ ಮರ ಕಡಿಯುವುದನ್ನು ಸರ್ಕಾರ ನಿರ್ವೇಧಿಸಿತ್ತು. ಆದರೆ ಅದೇ ಅರಣ್ಯದಲ್ಲಿ ಮರಗಳನ್ನು ಕಡಿಯಲು ಅಲಹಾಬಾದ್‌ನ ಆಟದ ಸಾಮಾನುಗಳ ತಯಾರಿಕನೊಬ್ಬನಿಗೆ ಅನುಮತಿ ನೀಡಿತ್ತು. ಮರ ಕಡಿಯಲು ಮಂಡಲ್ ಗ್ರಾಮಕ್ಕೆ ಸಿಬ್ಬಂದಿಯವರೊಂದಿಗೆ ಕಂಟ್ರಾಕ್ಟರ್ ಬಂದ. ಗ್ರಾಮದ ಮಹಿಳೆಯರು ಮರ ಕಡಿಯಕೂಡದೆಂದು ಕೇಳಿಕೊಂಡರು.</p> <p>ಆದರೆ ಕಂಟ್ರಾಕ್ಟರ್ ಅದಕ್ಕೆ ಸಿದ್ಧವಿರಲಿಲ್ಲ. ಗ್ರಾಮದ ಜನತೆ ಮರಗಳನ್ನು ರಕ್ಷಿಸಲು ನಿರ್ಧರಿಸಿದರು. ಜನ ಮುಂದೆ ಒಂದು ಕಡಿಯಬೇಕೆಂದು ಗುರುತು ಮಾಡಿದ್ದ ಮರಗಳನ್ನು ಅಪ್ಪಿಕೊಂಡರು. ಮರಗಳನ್ನು ಕಡಿಯಬೇಕಾದರೆ ಅದಕ್ಕೊಂತ ಮುಂಚೆ ನಮ್ಮನ್ನು ಕತ್ತರಿಸಿ ಎಂದರು.</p>	
39.	ಮರ ಕಡಿಯುವ ಮುನ್ನ ಜನ ಏನೆಂದು ಹೇಳಿದರು ?	
	ಉತ್ತರ :	
	ಮರಗಳನ್ನು ಕಡಿಯಬೇಕಾದರೆ ಅದಕ್ಕೊಂತ ಮುಂಚೆ ನಮ್ಮನ್ನು ಕತ್ತರಿಸಿ ಎಂದು ಹೇಳಿದರು.	
40.	ಸರ್ಕಾರದ ನಿರ್ವೇಧ ಏನಾಗಿತ್ತು ?	
	ಉತ್ತರ :	
	ಸರ್ಕಾರ ಮರಮುಟ್ಟು, ಸೌದೆ ಇತ್ಯಾದಿಗಳಿಗೆ ಮರ ಕಡಿಯುವುದನ್ನು ನಿರ್ವೇಧಿಸಿತ್ತು.	
41.	ಸರ್ಕಾರ ಮರ ಕಡಿಯಲು ಯಾರಿಗೆ ಅನುಮತಿ ನೀಡಿತ್ತು ?	
	ಉತ್ತರ :	
	ಮರಗಳನ್ನು ಕಡಿಯಲು ಅಲಹಾಬಾದಿನ ಆಟದ ಸಾಮಾನುಗಳ ತಯಾರಿಕನೊಬ್ಬನಿಗೆ ಅನುಮತಿ ನೀಡಿತ್ತು.	
42.	ಮರ ಕಡಿಯಲು ಬಂದಾಗ ಗ್ರಾಮದ ಜನರು ಏನು ಮಾಡಿದರು ?	
	ಉತ್ತರ :	
	ಗ್ರಾಮದ ಜನ ಮುಂದೆ ಒಂದು ಕಡಿಯಬೇಕೆಂದಿದ್ದ ಮರಗಳನ್ನು ಅಪ್ಪಿಕೊಂಡರು.	
43.	ಗಾದೆಯನ್ನು ವಿಸ್ತರಿಸಿ ಬರೆಯುವುದು : (ಯಾವುದಾದರೂ ಒಂದಕ್ಕೆ ಮಾತ್ರ)	$1 \times 3 = 3$
	<ul style="list-style-type: none"> * ಆಳಾಗಿ ದುಡಿಯಬಲ್ಲವ; ಅರಸನಾಗಿ ಆಳಬಲ್ಲ * ಬೆಳೆಯುವ ಸಿರಿ ಮೊಳಕೆಯಲ್ಲಿ * ಕೃಕೆಸರಾದರೆ ಬಾಯಿ ಮೊಸರು 	
	ಉತ್ತರ :	
	ಗಾದೆಯ ಮಹತ್ವದ ವಿವರಣೆ ಗಾದೆಯ ಅಥವ ವಿವರಣೆ ಭಾಷಾಶೈಲಿಗೆ, ಪದಬಳಕೆಗೆ ಒಟ್ಟು	
	1 ಅಂಕ 1 ಅಂಕ 1 ಅಂಕ 3 ಅಂಕಗಳು	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
44.	<p>ಪತ್ರ ಲೇಖನ ಬರೆಯುವುದು : (ಯಾವುದಾದರೂ ಒಂದಕ್ಕೆ ಮಾತ್ರ)</p> <p>ನಿಮ್ಮನ್ನ ಧಾರವಾಡದ ವಾಣಿ ಪ್ರೋಥಶಾಲೆಯ ‘ಮೋಹನ್’ ಎಂದು ಭಾವಿಸಿಕೊಂಡು, ಪ್ರವಾಸಕ್ಕೆ ಹೋಗಲು ಅನುಮತಿಯನ್ನು ಕೋರಿ ಬೆಂಗಳೂರಿನಲ್ಲಿ ವಾಸವಾಗಿರುವ ‘ನಟರಾಜ್’ ಎಂಬ ಹೆಸರಿನ ತಂದೆಯವರಿಗೆ ಪತ್ರವೊಂದನ್ನು ಬರೆಯಿರಿ.</p> <p style="text-align: center;">ಅಧಿಕಾರಿ</p> <p>ನಿಮ್ಮನ್ನ ಬಳಾಗಿರಿಯ ‘ರಿಜಾನ್’ ಎಂದು ಭಾವಿಸಿಕೊಂಡು, ನಿಮ್ಮ ಒಡಾವಣೆಯ ಬೀದಿದೀಪಗಳನ್ನು ಸರಿಪಡಿಸಲು ‘ನಗರಪಾಲಿಕೆಯ ಆಯುಕ್ತರಿ’ಗೊಂದು ಮನವಿ ಪತ್ರ ಬರೆಯಿರಿ.</p> <p>ಉತ್ತರ :</p> <p>ಪೈಯ್ಯತ್ತಕ ಪತ್ರ :</p> <p style="text-align: right;">ಇಂದ ವಿಳಾಸ, ಸಳ, ದಿನಾಂಕ, ಪ್ರಾರಂಭದ ಒಕ್ಕಣೆ ಪತ್ರದ ಒಡಲು ಸಹಿಯೋಂದಿಗೆ ಮುಕ್ತಾಯ, ಗೆ ವಿಳಾಸ ಒಟ್ಟು</p> <p style="text-align: center;">ಅಧಿಕಾರಿ</p> <p>ವ್ಯಾವಹಾರಿಕ ಪತ್ರ :</p> <p style="text-align: right;">ಇಂದ ವಿಳಾಸ, ಗೆ ವಿಳಾಸ, ಸಂಚೋಧನೆ, ವಿಷಯ ಪತ್ರದ ಒಡಲು ಸಹಿಯೋಂದಿಗೆ ಮುಕ್ತಾಯ, ಸ್ಫಳ, ದಿನಾಂಕ ಒಟ್ಟು</p>	<p>$1 \times 4 = 4$</p>
45.	<p>ಪ್ರಬಂಧ ಬರೆವಣಿಗೆ : (ಯಾವುದಾದರೂ ಒಂದಕ್ಕೆ ಮಾತ್ರ)</p> <ul style="list-style-type: none"> * ಶಾಲೆಗಳಲ್ಲಿ ಗ್ರಂಥಾಲಯಗಳ ಪ್ರಮುಖ್ಯತೆ * ದೂರದರ್ಶನದಿಂದಾಗುವ ಉಪಯೋಗಗಳು * ಪರಿಸರ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರ <p>ಉತ್ತರ :</p> <p style="text-align: right;">ಪೀಠಿಕೆ / ಪ್ರಸ್ತಾವನೆ ವಿಷಯ ನಿರೂಪಣೆ, ಭಾಷಾಶೈಲಿಗೆ ಮುಕ್ತಾಯ / ಉಪಸಂಹಾರ ಒಟ್ಟು</p>	<p>$1 \times 4 = 4$</p>